



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶುಕ್ರವಾರ, ೨೧, ಜುಲೈ, ೨೦೨೩ (ಆಷಾಢ, ೩೦, ಶಕವರ್ಷ, ೧೯೪೫) BENGALURU, FRIDAY 21, JULY, 2023 (ASHADHA, 30, SHAKAVARSHA, 1945)	ನಂ. ೩೩೨ No. 332
------------------------	--	--------------------

ಕರ್ನಾಟಕ ವಿಧಾನಸಭೆ

ಹದಿನಾರನೇ ವಿಧಾನಸಭೆ

ಮೊದಲನೇ ಅಧಿವೇಶನ

(ಮುಂದುವರೆದ ಉಪವೇಶನ)

ಕರ್ನಾಟಕ ಧನವಿನಿಯೋಗ (ಸಂಖ್ಯೆ-೨) ವಿಧೇಯಕ, ೨೦೨೩

(೨೦೨೩ರ ವಿಧಾನ ಸಭೆಯ ವಿಧೇಯಕ ಸಂಖ್ಯೆ - ೦೮)

೨೦೨೩-೨೪ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಮೊತ್ತ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

೨೦೨೩-೨೪ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತನಾಲ್ಕನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮವಾಗಲಿ.

೧. ಸಂಕ್ಷಿಪ್ತ ಹೆಸರು :- ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ-೨) ಅಧಿನಿಯಮ, ೨೦೨೩ ಎಂದು ಕರೆಯತಕ್ಕದ್ದು.

೨. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ: ೨೦೨೩-೨೪ ನೇ ಹಣಕಾಸು ವರ್ಷಕ್ಕಾಗಿ 34132050.79 ಲಕ್ಷ ರೂಪಾಯಿಗಳ ನೀಡಿಕೆ: ಅನುಸೂಚಿಯ ೨ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸೇವೆಗಳ ಸಂಬಂಧದಲ್ಲಿ ೨೦೨೩-೨೪ ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ (೨೦೨೩ರ ಕರ್ನಾಟಕ ಅಧಿನಿಯಮ ಸಂಖ್ಯೆ:11 ರಲ್ಲಿ ಸಂದಾಯ ಮಾಡಲು ಅಧಿಕಾರ ನೀಡಲಾದ 10701405.04 ಲಕ್ಷ ರೂ.ಗಳನ್ನು ಒಳಗೊಂಡಂತೆ) ಅನುಸೂಚಿಯ ೫ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ಮೂರು ಲಕ್ಷದ ನಲವತ್ತೊಂದು ಸಾವಿರದ ಮುನ್ನೂರ ಇಪ್ಪತ್ತು ಕೋಟಿ ಐವತ್ತು ಲಕ್ಷದ ಎಪ್ಪತ್ತೊಂಭತ್ತು ಸಾವಿರ ರೂಪಾಯಿಗಳಿಗೆ ಮೀರದಷ್ಟು ಮೊಬಲಗನ್ನು ಮಾತ್ರ ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು.

೩. ಧನವಿನಿಯೋಗ:- ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆ	ರಾಜಸ್ವ ...	5,74,880.82	5,74,880.82
	ಬಂಡವಾಳ	...	11,101.01	11,101.01
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	ರಾಜಸ್ವ ...	2,92,739.31	2,92,739.31
	ಬಂಡವಾಳ	...	9,700.00	9,700.00
03	ಆರ್ಥಿಕ	ರಾಜಸ್ವ 102.00	29,98,834.32	29,98,936.32
	ಬಂಡವಾಳ	...	1,91,170.00	1,91,170.00
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ	ರಾಜಸ್ವ 21,504.34	1,18,719.88	1,40,224.22
	ಬಂಡವಾಳ	1.00	751.00	752.00
05	ಒಳಾಡಳಿತ ಮತ್ತು ಸಾರಿಗೆ	ರಾಜಸ್ವ ...	14,90,526.53	14,90,526.53
	ಬಂಡವಾಳ	...	1,73,271.34	1,73,271.34
06	ಮೂಲಭೂತ ಸೌಕರ್ಯ ಅಭಿವೃದ್ಧಿ	ರಾಜಸ್ವ ...	10,802.43	10,802.43
	ಬಂಡವಾಳ	...	96,751.00	96,751.00
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ರಾಜಸ್ವ ...	11,48,747.07	11,48,747.07
	ಬಂಡವಾಳ	...	6,55,084.78	6,55,084.78
08	ಅರಣ್ಯ, ಜೀವ ಶಾಸ್ತ್ರ ಮತ್ತು ಪರಿಸರ	ರಾಜಸ್ವ 2,015.00	1,74,946.89	1,76,961.89
	ಬಂಡವಾಳ	...	67,200.00	67,200.00
09	ಸಹಕಾರ	ರಾಜಸ್ವ ...	2,23,909.52	2,23,909.52
	ಬಂಡವಾಳ	...	3,700.00	3,700.00
10	ಸಮಾಜ ಕಲ್ಯಾಣ	ರಾಜಸ್ವ ...	8,64,895.29	8,64,895.29
	ಬಂಡವಾಳ	...	2,52,452.28	2,52,452.28
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ರಾಜಸ್ವ ...	24,03,357.37	24,03,357.37
	ಬಂಡವಾಳ	...	13,201.00	13,201.00
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	ರಾಜಸ್ವ ...	38,224.91	38,224.91
	ಬಂಡವಾಳ	...	34,501.00	34,501.00
13	ಆಹಾರ ಮತ್ತು ನಾಗರಿಕ ಸರಬರಾಜು	ರಾಜಸ್ವ ...	10,45,353.94	10,45,353.94
	ಬಂಡವಾಳ	...	601.00	601.00
14	ಕಂದಾಯ	ರಾಜಸ್ವ ...	15,95,431.30	15,95,431.30
	ಬಂಡವಾಳ	1.00	21,302.00	21,303.00
15	ಮಾಹಿತಿ ತಂತ್ರಜ್ಞಾನ	ರಾಜಸ್ವ ...	23,722.34	23,722.34
	ಬಂಡವಾಳ

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಒಟ್ಟು
1	2	3	4	5
17	ಶಿಕ್ಷಣ	...	36,29,410.33	36,29,410.33
	ರಾಜಸ್ವ	...	1,29,249.00	1,29,249.00
18	ಬಂಡವಾಳ	...	1,14,378.91	1,14,378.91
	ವಾಣಿಜ್ಯ ಮತ್ತು ಕೈಗಾರಿಕೆ	...	1,04,553.00	1,04,553.00
19	ಬಂಡವಾಳ	7,272.00	12,67,678.65	12,74,950.65
	ನಗರಾಭಿವೃದ್ಧಿ ಮತ್ತು ವಸತಿ	ರಾಜಸ್ವ	8,64,700.00	8,91,007.00
20	ಬಂಡವಾಳ	5,481.77	2,46,467.60	2,51,949.37
	ಲೋಕೋಪಯೋಗಿ	ರಾಜಸ್ವ	7,58,667.96	7,62,335.46
21	ಬಂಡವಾಳ	91,074.31	95,161.70	1,86,236.01
	ನೀರಾವರಿ	ರಾಜಸ್ವ	13,74,564.02	17,18,131.09
22	ಬಂಡವಾಳ	...	13,50,805.33	13,50,805.33
	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ರಾಜಸ್ವ	1,44,202.00	1,44,202.00
23	ಬಂಡವಾಳ	1,656.05	1,92,685.96	1,94,342.01
	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ	ರಾಜಸ್ವ	20,293.78	29,681.78
24	ಬಂಡವಾಳ	...	22,19,752.17	22,19,752.17
	ಇಂಧನ	ರಾಜಸ್ವ	57,500.00	57,500.00
25	ಬಂಡವಾಳ	...	20,776.09	20,776.09
	ಕನ್ನಡ ಮತ್ತು ಸಂಸ್ಕೃತಿ	ರಾಜಸ್ವ	4,200.00	4,200.00
26	ಬಂಡವಾಳ	...	15,031.04	15,031.04
	ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ರಾಜಸ್ವ	...	3,68,300.00	3,68,300.00
27	ಬಂಡವಾಳ	36,887.06	1,80,692.14	2,17,579.20
	ಕಾನೂನು	ರಾಜಸ್ವ	101.00	1,001.00
28	ಬಂಡವಾಳ	878.20	39,280.08	40,158.28
	ಸಂಸದೀಯ ವ್ಯವಹಾರಗಳು ಮತ್ತು	ರಾಜಸ್ವ	201.00	252.00
29	ಬಂಡವಾಳ	36,02,708.20	...	36,02,708.20
	ಶಾಸನ ರಚನೆ	ರಾಜಸ್ವ	...	22,44,059.20
	ಋಣ ಮೇಲುಸ್ತವಾರಿ	ರಾಜಸ್ವ	...	22,44,059.20
	ಬಂಡವಾಳ			
	ರಾಜಸ್ವ	37,69,578.93	2,23,77,211.92	2,61,46,790.85
	ಒಟ್ಟು ಜುಮ್ಲಾ	ಬಂಡವಾಳ	53,57,318.17	79,85,259.94
	ಜುಮ್ಲಾ	63,97,520.70	2,77,34,530.09	3,41,32,050.79

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

2023-24ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 204ನೇ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಸಿದ್ದರಾಮಯ್ಯ
ಮುಖ್ಯಮಂತ್ರಿಗಳು ಹಾಗೂ
ಹಣಕಾಸು ಸಚಿವರು

ಎಂ.ಕೆ. ವಿಶಾಲಾಕ್ಷಿ
ಕಾರ್ಯದರ್ಶಿ
ಕರ್ನಾಟಕ ವಿಧಾನ ಸಭೆ

KARNATAKA LEGISLATIVE ASSEMBLY
SIXTEENTH LEGISLATIVE ASSEMBLY
FIRST SESSION
(Adjourned Meeting)

THE KARNATAKA APPROPRIATION (No-2) BILL, 2023
(L.A. Bill No. 08 of 2023)

A Bill to authorize payment and appropriation of certain sums from and out of the Consolidated Fund of the State of Karnataka for the Services of the Financial year **2023-24**.

Whereas it is expedient to authorize payment and appropriation of certain further sums from and out of the Consolidated fund of the State for the services of the Financial year **2023-24**.

Be it enacted by the Karnataka State Legislature in the SEVENTY FOURTH year of the Republic of India as follows:-

1. Short Title.- This Act may be called the Karnataka Appropriation (No-2) Act, **2023**.

2. Issue of Rupees 34132050.79 Lakhs out of the Consolidated Fund of the State of Karnataka for the Financial year **2023-24**: From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees Three Lakh Forty one thousand three hundred and twenty crore fifty lakhs seventy nine thousand (inclusive of the amount of Rupees 10701405.04 Lakhs authorized to be paid in Karnataka Act No. 11 of 2023) towards defraying the several charges which will come in the course of payment during the Financial Year 2023-24 in respect of the services specified in column 2 of the schedule.

3. Appropriation:- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

SCHEDULE
(See Sections 2 and 3)

(₹. in lakhs)

			Sums not exceeding		
Demand No.	Services & Purposes		Charged on the Consolida- dated Fund	Voted by the Legislative Assembly	Total
1	2		3	4	5
01	Agriculture and Horticulture	Revenue	...	5,74,880.82	5,74,880.82
		Capital	...	11,101.01	11,101.01
02	Animal Husbandry and Fisheries	Revenue	...	2,92,739.31	2,92,739.31
		Capital	...	9,700.00	9,700.00
03	Finance	Revenue	102.00	29,98,834.32	29,98,936.32
		Capital	...	1,91,170.00	1,91,170.00
04	Department of Personnel and Administrative Reforms	Revenue	21,504.34	1,18,719.88	1,40,224.22
		Capital	1.00	751.00	752.00
05	Home and Transport	Revenue	...	14,90,526.53	14,90,526.53
		Capital	...	1,73,271.34	1,73,271.34
06	Infrastructure Development	Revenue	...	10,802.43	10,802.43
		Capital	...	96,751.00	96,751.00
07	Rural Development and Panchayath Raj	Revenue	...	11,48,747.07	11,48,747.07
		Capital	...	6,55,084.78	6,55,084.78
08	Forest, Ecology and Environment	Revenue	2,015.00	1,74,946.89	1,76,961.89
		Capital	...	67,200.00	67,200.00
09	Co-operation	Revenue	...	2,23,909.52	2,23,909.52
		Capital	...	3,700.00	3,700.00
10	Social Welfare	Revenue	...	8,64,895.29	8,64,895.29
		Capital	...	2,52,452.28	2,52,452.28
11	Women and Child Development	Revenue	...	24,03,357.37	24,03,357.37
		Capital	...	13,201.00	13,201.00
12	Information, Tourism and Youth Services	Revenue	...	38,224.91	38,224.91
		Capital	...	34,501.00	34,501.00
	Food and Civil Supplies	Revenue	...	10,45,353.94	10,45,353.94
13		Capital	...	601.00	601.00
	Revenue	Revenue	...	15,95,431.30	15,95,431.30
14		Capital	1.00	21,302.00	21,303.00
	Information Technology	Revenue	...	23,722.34	23,722.34
15		Capital

SCHEDULE
(See Sections 2 and 3)

(₹. in lakhs)

			Sums not exceeding		
Demand No.	Services & Purposes		Charged on the Consolidated Fund	Voted by the Legislative Assembly	Total
1	2		3	4	5
17	Education	Revenue	...	36,29,410.33	36,29,410.33
		Capital	...	1,29,249.00	1,29,249.00
18	Commerce and Industries	Revenue	...	1,14,378.91	1,14,378.91
		Capital	...	1,04,553.00	1,04,553.00
19	Urban Development and Housing	Revenue	7,272.00	12,67,678.65	12,74,950.65
		Capital	26,307.00	8,64,700.00	8,91,007.00
20	Public Works	Revenue	5,481.77	2,46,467.60	2,51,949.37
		Capital	3,667.50	7,58,667.96	7,62,335.46
21	Irrigation	Revenue	91,074.31	95,161.70	1,86,236.01
		Capital	3,43,567.07	13,74,564.02	17,18,131.09
22	Health and Family Welfare	Revenue	...	13,50,805.33	13,50,805.33
		Capital	...	1,44,202.00	1,44,202.00
23	Labour & Skill Development	Revenue	1,656.05	1,92,685.96	1,94,342.01
		Capital	9,388.00	20,293.78	29,681.78
24	Energy	Revenue	...	22,19,752.17	22,19,752.17
		Capital	...	57,500.00	57,500.00
25	Kannada and Culture	Revenue	...	20,776.09	20,776.09
		Capital	...	4,200.00	4,200.00
26	Planning, Statistics, Science and Technology	Revenue	...	15,031.04	15,031.04
		Capital	...	3,68,300.00	3,68,300.00
27	Law	Revenue	36,887.06	1,80,692.14	2,17,579.20
		Capital	900.00	101.00	1,001.00
28	Parliamentary Affairs and Legislation	Revenue	878.20	39,280.08	40,158.28
		Capital	51.00	201.00	252.00
29	Debt Servicing	Revenue	36,02,708.20	...	36,02,708.20
		Capital	22,44,059.20	...	22,44,059.20
GRAND TOTAL		Revenue	37,69,578.93	2,23,77,211.92	2,61,46,790.85
		Capital	26,27,941.77	53,57,318.17	79,85,259.94
		Total	63,97,520.70	2,77,34,530.09	3,41,32,050.79

STATEMENT OF OBJECTS AND REASONS

This Bill is introduced in pursuance of the provisions of Article 204 of the Constitution of India to provide for the appropriation out of the Consolidated Fund of the State towards defraying the several charges which will come in the course of payment during the Financial Year **2023-24**.

Siddaramaiah
Chief Minister and
Minister for Finance

M.K.Vishalakshi
Secretary
Karnataka Legislative Assembly